

ಕನಾಡಣಕದಲ್ಲಿ ಅನುವಾದಕ್ಕಾಗಿಯೇ ಇರುವ ಸರ್ಕಾರಿ ಸಂಸ್ಥೆ ಹುವಂಪು ಭಾಷಾಭಾರತಿ ವಿವಿಧ ಭಾಷೆಗಳಿಂದ ಪ್ರಸ್ತರಗಳನ್ನು ಕನ್ನಡಕ್ಕೆರುತ್ತದೆ. ಬಹುಶಃ ಬೇರೆ ಯಾವುದೇ ರಾಜ್ಯದಲ್ಲಿ ಇಂತಹ ಅಕಾಡೆಮಿ ಇಲಾಂವಂದನೆಸುತ್ತದೆ. ಹುವಂಪು ಭಾಷಾ ಭಾರತಿ ಕನ್ನಡದ ಅನೇಕ ಶೈಕ್ಷಣಿಕ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಿಸಲು ಪ್ರೇರಣೆ ನೀಡುತ್ತದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ 2014ರ ಸಮಿಕ್ಷೆಯ ಪ್ರಕಾರ, ಮಲಯಾಳಂಂಂಿಂದ ಕನ್ನಡಕ್ಕೆ ಬಂದ ಕೃತಿಗಳು 175. ಕನ್ನಡದಿಂದ ಮಲಯಾಳಂಗೆ 82 ಕೃತಿಗಳು ಮಾತ್ರ ಅನುವಾದಗೊಂಡಿವೆ. ಈಗ ಈ ಸಂಖ್ಯೆ ತುಸು ಹೆಚ್ಚಾಗಿರಬಹುದು. ಒಟ್ಟನ್ನೀಲ್ಲಿ ಕನ್ನಡದಿಂದ ಮಲಯಾಳಂಗೆ ಹೋಗುವ ಕೃತಿಗಳು ಕಡೆಮೆಯೇ.

ಯ್ಯಾ.ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಎಸ್.ಎಲ್. ಭೀರಪ್ಪ, ಶ್ರೀಕೃಷ್ಣ ಅಲನಪತ್ನಿ, ಇನ್ನು ಮುಂತಾದವರ ಕೃತಿಗಳು ಮಲಯಾಳಂಗೆ ಹೋಗಿವೆ. ಇವರೆಲ್ಲ ಕನ್ನಡ ಸಾಹಿತ್ಯದ ಮೇಲ್ಮೆದರಿನಲ್ಲಿರುವವರು. ಆದರೆ ಸಾಮಾನ್ಯ ಲೇಖಕನ ಅತ್ಯುತ್ತಮ ಕಥೆ ಮಲಯಾಳಂಗೆ ಅನುವಾದಗೊಂಡರೂ ಪ್ರಕಟಣೆಯಾರೂ ಮುಂದೆ ಬರುತ್ತಿಲ್ಲ. ಮಲಯಾಳಂನಲ್ಲಿ ಯಾರೇ ಬರೆಯಲಿ, ಕಥೆ ಚೆನ್ನಾಗಿದ್ದರೆ ಪ್ರಕಟಣೆ ಗ್ಯಾರಂಟಿ.

◆ ಬ್ಬಿ ಬರಹಗಾರ ತನ್ನ ಬರವಣಿಗೆ ಯಾವಾದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ತನ್ನದೇ ತಾತ್ತ್ವಿಕತೆಯನ್ನು ರಂಪಿಸಿಕೊಳ್ಳುತ್ತಾನೆ. ಇದೇ ರೀತಿ ಅನುವಾದಕನಾಗಿ ನಿರ್ವಹಿಸಿಕೊಂಡಿರುವ ತಾತ್ತ್ವಿಕತೆಯೆ ಯಾವುದು? ನಿಮ್ಮದೇ ಆದ ಅನುವಾದ ಸಿದ್ಧಾಂತವಿದೆಯೇ?

ಬರವಣಿಗೆ ನನ್ನ ಹವಾಸವಪ್ಪೇ. ವ್ಯಕ್ತಿಯನ್ನು ಮೋಡದೇ, ಬರಹ ಅತ್ಯುತ್ತಮವಂದು ನನಗೆ ಅನಿಸಿದರೆ ನಾನದನ್ನು ಕನ್ನಡಕ್ಕೆ ಅನುವಾದಿಸುತ್ತೇವೆ. ಯಾವುದೇ ಪಂಥ, ಸಿದ್ಧಾಂತ ನನಗಿಲ್ಲ. ಮಲಯಾಳಂನ ಉತ್ತಮ ಕೃತಿಗಳೂ ಕನ್ನಡಕ್ಕೆ ಬರಬೇಕಿಂಬಾದು ನನ್ನ ಉದ್ದೇಶ.

◆ ಯಾವುದಾದರೂ ಕೃತಿಯನ್ನು ಅನುವಾದಿಸಲು ಹೇರಣಿ ಅದನ್ನು ಕನ್ನಡಕ್ಕೆ ತರಲುವುದೇ ಸಾಧ್ಯವಿಲ್ಲ ಎಂದು ಅನಿಸಿ ಕೈ ಬಿಟ್ಟಿದ್ದಿದೆಯೇ?

ನಾನು ಕಮಲಾದಾಸೇ ಅವರ ಕಥೆಗಳನ್ನು ಅನುವಾದಿಸುವಾಗ ಎಂಟು ಕಥೆಗಳನ್ನು ಕೈ ಬಿಟ್ಟಿದ್ದೇನೆ. ಅದಕ್ಕೆ ಮುಖ್ಯಾಕಾರಣ, ಕೆಲವು ಕಾದಂಬರಿ ಸ್ವರೂಪ ಹೊಂದಿದ್ದವು, ಇನ್ನು ಕೆಲವು ಶೀರ್ಳರಿನ ಗ್ರಾಮ್ಯ ಭಾಷೆಯಲ್ಲಿ ನಿರೂಪಣೆಗೊಂಡಿದ್ದವು. ಅವುಗಳಿಗೆ ನ್ಯಾಯ ಕೊಡುವುದು ನನ್ನಿಂದ ಸಾಧ್ಯವಿಲ್ಲ ಎನಿಸಿತು.

ಈಗ ನಾನು ಅನುವಾದಿಸುತ್ತಿರುವ ‘ತಕ್ಕಾರಂ’ ಎಂಬ ಕಾದಂಬರಿ ಅಪ್ಪಟಿ ಕೇರಳ ಮುಸ್ಲಿಂ ಸಂಸ್ಕೃತಿ ಸಂಪೂರ್ಣಾಯಗಳನ್ನು ಬಿಂಬಿಸುವ ಕಾದಂಬರಿ. ಇದರ ಅನುವಾದ ನನಗೆ ಸವಾಲಾಗಿ ಹರಿಣಮಿಸಿದೆ. ಕಾಸರಗೋಡು, ಉಪಾಳ, ಮಂಜೀಶ್ವರ, ಚೆರುವತ್ತೂರು ಭಾಗದ ಮುಸ್ಲಿಂ ಭಾಡೆ ಸಂಸ್ಕೃತಿಯನ್ನು ಒಳಗೊಂಡ ಕಾದಂಬರಿ. ಇದಕ್ಕೆ ಹಲವಾರು ಪ್ರಶ್ನೆಗಳು ಬಂದಿವೆ. ಕೆಲವು ಶಬ್ದಗಳ ಅರ್ಥ ಮುಕ್ಕಿಸುವಾಗೂ ಬೇಗನೇ ಗೊತ್ತಾಗುವುದಿಲ್ಲ. ಇವತ್ತಾರರ ಹರೆಯದ ನನ್ನನ್ನು ಈ ಕಾದಂಬರಿ ಆಯಾಸಗೊಳಿಸುವುದಂತೂ ಬಿಡಿತೆ. ಬಂದು ಕೃತಿಯನ್ನು ಓದುತ್ತಾ ಹೋದರೆ ಅದು ಮನಸ್ಸಿನಾಳಕ್ಕೆ ಇಲ್ಲಿಯಿತ್ತೆ. ಕೆಲವು ಮನಸ್ಸಿನಲ್ಲಿಯೇ ನಿಲ್ಲುತ್ತವೆ. ಮತ್ತೆ ಕೆಲವು ಕಂಬಿ ಕೀಳುತ್ತವೆ. ಇದು ನಾನು ಕಂಡುಕೊಂಡ ‘ಅನುವಾದ ಸತ್ಯ’.

◆ ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳ ಸಾಹಿತ್ಯದ ಪರಿಚಯ ನಿಮಗಿದೆ. ಸದ್ಗಢಲ್ಲಿ ಈ ಎರಡೂ ಭಾಷೆಗಳ ಸಾಹಿತ್ಯದ ಘಣತ್ವ ಹೇಗೆಿದೆ? ಯಾವ ಪ್ರಕಾರಗಳಲ್ಲಿ ಉತ್ತಮ ಸಾಹಿತ್ಯ ರೂಪಗೊಳ್ಳುತ್ತಿದೆ?

ಇತ್ತೀಚಿಗೆ ಓದುವ ಹವಾಸ ಕಡಿಮೆಯಾಗಿರುವುದರಿಂದ ಇದಕ್ಕೆ ನಾನು ಸಮರ್ಪಕ ಉತ್ತರ ನೀಡಲು ಸಾಧ್ಯವಿಲ್ಲ. ನಾನು ಗಮನಿಸಿದಂತೆ, ಕನ್ನಡದಲ್ಲಿ ಅತ್ಯುತ್ತಮ ಕಿರುಗಳಿಗೆ ಪ್ರಕಟಣೆಗೊಳ್ಳುತ್ತಿದೆ. ಮಲಯಾಳಂನಲ್ಲಿಯೂ ಕಿರುಗಳಿಗೆ ಘಣತ್ವ ಚೆನ್ನಾಗಿಯೇ ಇದೆ.